

**Speiseplan vom 11.06.2018 bis 17.06.2018**

Name: \_\_\_\_\_

1/2 Portion

Bitte stellen sie ihr tägliches Menü aus allen Komponenten zusammen!

	Suppe	Hauptkomponente	Gemüse	Beilage	Weiche Kost	Dessert
<b>Mo.</b> <b>11. Jun.</b>	A: <input type="checkbox"/> Bouillon B: <input type="checkbox"/> Bouillon	A: <input type="checkbox"/> Frikadelle&Tomatensoße B: <input type="checkbox"/> Hähnchenbrust&Kräutersoße C: <input type="checkbox"/> Rote Beete Puffer an weißer Soße veg.	A: <input type="checkbox"/> gr.Böhnchen B: <input type="checkbox"/> bunte Zucchini C: <input type="checkbox"/> Salat D: <input type="checkbox"/>	A: <input type="checkbox"/> Butterkartoffeln B: <input type="checkbox"/> Kartoffeln C: <input type="checkbox"/> D: <input type="checkbox"/> Püree	Frikadelle&Tomatensoße bunte Zucchini Püree	A: <input type="checkbox"/> Vanillepudding B: <input type="checkbox"/> Kompott C: <input type="checkbox"/> Quarkspeise
<b>Die.</b> <b>12. Jun.</b>	A: <input type="checkbox"/> Broccoli crreme B: <input type="checkbox"/> Bouillon	A: <input type="checkbox"/> Schnitzel"Florida" B: <input type="checkbox"/> Königberger Klopse C: <input type="checkbox"/> Pellkartoffeln dazu Kräuterquark veg.	A: <input type="checkbox"/> Salat B: <input type="checkbox"/> Euromixgemüse C: <input type="checkbox"/> Kopfsalat D: <input type="checkbox"/>	A: <input type="checkbox"/> Reis B: <input type="checkbox"/> Kartoffeln C: <input type="checkbox"/> D: <input type="checkbox"/> Püree	Königberger Klopse Kohlrabi Püree	A: <input type="checkbox"/> Joghurtdessert Himbeer B: <input type="checkbox"/> Kompott C: <input type="checkbox"/> Quarkspeise
<b>Mi.</b> <b>13. Jun.</b>	A: <input type="checkbox"/> Zwiebel suppe B: <input type="checkbox"/> Bouillon	A: <input type="checkbox"/> Tilapia(Pangasius)-filet&Dillcreme B: <input type="checkbox"/> Kohlrabi-Möhrenseint.m.Kassele C: <input type="checkbox"/> Gemüselasagne veg.	A: <input type="checkbox"/> Blattsalat B: <input type="checkbox"/> C: <input type="checkbox"/> Kopfsalat D: <input type="checkbox"/>	A: <input type="checkbox"/> Kartoffeln B: <input type="checkbox"/> C: <input type="checkbox"/> D: <input type="checkbox"/> Püree	Kohlrabi-Möhrenseint.m.KasserwürfelPüree	A: <input type="checkbox"/> Milchreis B: <input type="checkbox"/> Kompott C: <input type="checkbox"/> Quarkspeise
<b>Do.</b> <b>14. Jun.</b>	A: <input type="checkbox"/> kl.Karotten suppe B: <input type="checkbox"/> Bouillon	A: <input type="checkbox"/> Truthahn&Soße B: <input type="checkbox"/> Rinderbraten C: <input type="checkbox"/> grüne Nudeln an Gorgonzolasoße veg.	A: <input type="checkbox"/> Erbsen&Möhren B: <input type="checkbox"/> Blumenkohl C: <input type="checkbox"/> Blattsalat D: <input type="checkbox"/>	A: <input type="checkbox"/> Kartoffeln B: <input type="checkbox"/> Kartoffeln C: <input type="checkbox"/> D: <input type="checkbox"/> Püree	Truthahn&Soße Blumenkohl Püree	A: <input type="checkbox"/> Mandarinen Quark B: <input type="checkbox"/> Kompott C: <input type="checkbox"/> Quarkspeise
<b>Fr.</b> <b>15. Jun.</b>	A: <input type="checkbox"/> Blumenkohl creme B: <input type="checkbox"/> Bouillon	A: <input type="checkbox"/> gefüllte Paprika&Rahmsoße B: <input type="checkbox"/> Champignon Rührei C: <input type="checkbox"/> Champignon Rührei veg.	A: <input type="checkbox"/> B: <input type="checkbox"/> Spinat C: <input type="checkbox"/> Spinat D: <input type="checkbox"/>	A: <input type="checkbox"/> Reis B: <input type="checkbox"/> Kartoffeln C: <input type="checkbox"/> Kartoffeln D: <input type="checkbox"/> Püree	Rührei Spinat Püree	A: <input type="checkbox"/> Haselnussdessert B: <input type="checkbox"/> Kompott C: <input type="checkbox"/> Quarkspeise
<b>Sa.</b> <b>16. Jun.</b>	A: <input type="checkbox"/> B: <input type="checkbox"/>	A: <input type="checkbox"/> Porree Eintopf m.Rindfleisch. B: <input type="checkbox"/> Gemüsesuppe m.Bockwurst C: <input type="checkbox"/> bunte Gemüsesuppe veg.	A: <input type="checkbox"/> B: <input type="checkbox"/> C: <input type="checkbox"/> D: <input type="checkbox"/>	A: <input type="checkbox"/> B: <input type="checkbox"/> C: <input type="checkbox"/> D: <input type="checkbox"/> Püree	bunte Gemüsesuppe	A: <input type="checkbox"/> Johannisbeerquark B: <input type="checkbox"/> Kompott C: <input type="checkbox"/> Quarkspeise
<b>So.</b> <b>17. Jun.</b>	A: <input type="checkbox"/> Kraftbrühe m.Gemüse B: <input type="checkbox"/> Bouillon	A: <input type="checkbox"/> Krustenbraten B: <input type="checkbox"/> Geflügelroulade C: <input type="checkbox"/> Fetakäse veg.	A: <input type="checkbox"/> frischer Spargel B: <input type="checkbox"/> frischer Spargel C: <input type="checkbox"/> frischer Spargel D: <input type="checkbox"/>	A: <input type="checkbox"/> Kartoffeln B: <input type="checkbox"/> Kartoffeln C: <input type="checkbox"/> Kartoffeln D: <input type="checkbox"/> Püree	Geflügelroulade Möhren Püree	A: <input type="checkbox"/> Grießbrei B: <input type="checkbox"/> Kompott C: <input type="checkbox"/> Quarkspeise